

## RVCE Topper in MTech

# ವಿಟಿಯು ರ್ಯಾಂಕ್: ಬೆಂಗಳೂರು ವಿದ್ಯಾರ್ಥಿಗಳ ಆಧಿಪತ್ಯ

### ■ ವಿಕ ಸುದ್ದಿಲೋಕ ಬೆಂಗಳೂರು

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಪ್ರಕಟಿಸಿರುವ 2016-17ನೇ ಸಾಲಿನ ರ್ಯಾಂಕ್ ಪಟ್ಟಿಯಲ್ಲಿ ಎಂದಿನಂತೆ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದರೆ, ಬೆಂಗಳೂರಿನ ವಿದ್ಯಾರ್ಥಿಗಳು ರ್ಯಾಂಕ್ ಗಳಿಕೆಯಲ್ಲಿ ಆಧಿಪತ್ಯ ಮೆರೆದಿದ್ದಾರೆ.

ಎಂಜಿನಿಯರಿಂಗ್‌ನಲ್ಲಿ ಹೇಣ್ಣುಮಕ್ಕಳು ಶೇ 84.71ರಷ್ಟು ಉತ್ತೀರ್ಣರಾದರೆ, ಗಂಡುಮಕ್ಕಳು ಶೇ 68.14ರಷ್ಟು ಪಾಸಾಗಿದ್ದಾರೆ. ಹಾಗೆಯೇ, ಬಿ-ಆರ್‌ಎ (ಶೇ 97.46), ಎಂಬಿಎ (ಶೇ 82.18) ಹಾಗೂ ಎಂಸಿಎನಲ್ಲಿ (ಶೇ 94.49) ಉತ್ತಮ ಸಾಧನೆ ಮಾಡಿದ್ದಾರೆ. ಎಂ.ಟೆಕ್‌ನಲ್ಲಿ ವಿದ್ಯಾರ್ಥಿನಿ ಯರು ಶೇ 100ರಷ್ಟು ಸಾಧನೆ ಮಾಡಿದ್ದಾರೆ.

ನಗರದ ದಯಾನಂದ ಸಾಗರ್ ಕಾಲೇಜಿನ ಏರೋನಾಟಿಕಲ್ ವಿಭಾಗದ ವಿದ್ಯಾರ್ಥಿನಿ ಎಂ.ಎಸ್. ನಂದಾಶ್ರೀ ಬಿಇ-ಬಿ.ಟೆಕ್ ಕೋರ್ಸ್‌ನಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದು ಚಿನ್ನದ ಪದಕ ಗಳಿಸಿದ್ದಾರೆ. ಈಕೆ ಶೇ 84.9ರಷ್ಟು ಅಂಕ ಪಡೆದಿದ್ದಾರೆ. ಹಾಗೆಯೇ ಇದೇ ಕಾಲೇಜಿನ ಲಯೀಕ್ ಅಹಮದ್ ಆಟೋಮೊಬೈಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಶೇ 80.23 ಅಂಕ ಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಬಿಇ, ಬಿ.ಟೆಕ್‌ನಲ್ಲಿ ಒಟ್ಟು 24 ವಿದ್ಯಾರ್ಥಿಗಳು ಚಿನ್ನದ ಪದಕಗಳನ್ನು ಪಡೆದಿದ್ದಾರೆ.

**ಎಂ.ಟೆಕ್‌ನಲ್ಲಿ ಆರ್‌ವಿ ಕಾಲೇಜು ಟಾಪರ್:** ಎಂ.ಟೆಕ್‌ನಲ್ಲಿ ಆರ್‌ವಿ ಎಂಜಿನಿಯರಿಂಗ್ ಕಾಲೇಜಿನ ಬಯೋ-ಇನ್ಫಾರ್ಮೇಟಿಕ್ಸ್ ವಿಭಾಗದ ಶೈನಿ ಮಾರ್ಟಿನ್ ಬಿ. ಶೇ 85.17 ಅಂಕ ಪಡೆಯುವ ಮೂಲಕ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ನಗರದ ಆರ್.ವಿ. ಎಂಜಿನಿಯರಿಂಗ್



**ಬಿಇ, ಬಿ.ಟೆಕ್‌ನಲ್ಲಿ 24  
ವಿದ್ಯಾರ್ಥಿಗಳಿಗೆ ಚಿನ್ನದ ಪದಕ**

ಕಾಲೇಜು, ದಯಾನಂದ ಸಾಗರ್ ಎಂಜಿನಿಯರಿಂಗ್ ಕಾಲೇಜು, ಬಿಬಿಟಿ ಕಾಲೇಜುಗಳು ಆತ್ಮಧಿಕ ರ್ಯಾಂಕ್ ಪಡೆದ ಕಾಲೇಜುಗಳ ಪಟ್ಟಿಯಲ್ಲಿವೆ. ದಯಾನಂದ ಸಾಗರ್ ಎಂಜಿನಿಯರಿಂಗ್ ಕಾಲೇಜು 54 ರ್ಯಾಂಕ್ ಗಳನ್ನು ಪಡೆದರೆ, ಆರ್.ವಿ. ಎಂಜಿನಿಯರಿಂಗ್ ಹಾಗೂ ಬಿಬಿಟಿ ಕ್ರಮವಾಗಿ 32 ಹಾಗೂ 26 ರ್ಯಾಂಕ್‌ಗಳನ್ನು ಪಡೆದಿವೆ.

ಬಿ.ಇ ಹಾಗೂ ಬಿ.ಟೆಕ್‌ನಲ್ಲಿ ಈ ವರ್ಷ ಶೇ 73.44ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಉಳಿದಂತೆ, ಎಂಜಿನಿಯರಿಂಗ್, ಬಿ-ಆರ್‌ಎ, ಎಂಬಿಎ, ಎಂಸಿಎ, ಎಂ.ಟೆಕ್ ಹಾಗೂ ಎಂ-ಆರ್‌ಎನಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕರ್ನಾಟಕದ ನಾನಾ ಕಾಲೇಜುಗಳ ವಿದ್ಯಾರ್ಥಿಗಳಿಗೆ 26 ವಿಶೇಷ ಪ್ರಶಸ್ತಿ ನೀಡಲಾಗುತ್ತಿದೆ.

ವಿಟಿಯು ವಾರ್ಷಿಕ ಘಟಿಕೋತ್ಸವ ಜನವರಿ 9ರಂದು ಬೆಳಗಾವಿಯ ವಿಟಿಯು ಕ್ಯಾಂಪಸ್‌ನಲ್ಲಿ ನಡೆಯಲಿದ್ದು, ಪ್ರಥಮ ರ್ಯಾಂಕ್ ಪಡೆದ ಎಲ್ಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತದೆ. ಇತರ ರ್ಯಾಂಕ್ ಪಡೆದವರು ಜನವರಿ 9ರಂದು ಮಧ್ಯಾಹ್ನ 3 ಗಂಟೆ ನಂತರ ವಿಟಿಯು ಕುಲಸಚಿವರಿಂದ (ಮೌಲ್ಯಮಾಪನ) ಪದವಿ ಪ್ರಮಾಣ ಪತ್ರಗಳನ್ನು ಪಡೆಯಬಹುದಾಗಿದೆ.